



# ಭಾರತ ದೇಶದ ಪಕ್ಷಿಗಳ ಸ್ಥಿತಿ-ಗತಿ 2020



15,000 ಮಿಗಿಲಾದ ಪಕ್ಷಿವೀಕ್ಷಕರು ಭಾರತ ದೇಶದ ಪಕ್ಷಿಗಳ ಸ್ಥಿತಿ-ಗತಿ ಬಗ್ಗೆ ವರದಿ ಮಾಡಿದ್ದಾರೆ.

## ಸ್ಥಿತಿ-ಗತಿಯ ಮೌಲ್ಯಮಾಪನ

ಪ್ರತ್ಯೇಕ ವಿಭಾಗದ ಪ್ರಭೇದದ ಸಂಖ್ಯೆ ಪಕ್ಷಿ ಪ್ರಭೇದಗಳನ್ನು ಸಂರಕ್ಷಣಾ ಆದ್ಯತೆಯ ಮೇರೆಗೆ ವಿಭಾಗಿಸಲು ಅವುಗಳ ಹೇರಳತೆಯ ಪ್ರವೃತ್ತಿ ಹಾಗೂ ವಿಸ್ತಾರ ವ್ಯಾಪ್ತಿಯನ್ನು ಮಾಪಕವಾಗಿ ಬಳಸಲಾಗಿದೆ.



## ಸಂರಕ್ಷಣಾ ಆದ್ಯತೆ



## ಈ ವರದಿಯಲ್ಲಿ ಏನಿದೆ?

- ದೀರ್ಘಕಾಲಿಕ ಮತ್ತು ಪ್ರಸ್ತುತ ಪ್ರವೃತ್ತಿ, ವಿಸ್ತರಣಾ ವ್ಯಾಪ್ತಿಯ ಗಾತ್ರ ಹಾಗೂ ಭಾರತ ದೇಶದ 867 ಪ್ರಭೇದ ಪಕ್ಷಿಗಳ ಸಂರಕ್ಷಣಾ ಸ್ಥಿತಿಯ ಬಗ್ಗೆ ಒಂದು ಅವಲೋಕನ.
- ಸುಮಾರು 15000 ಕ್ಕೂ ಮಿಗಿಲಾದ ವೀಕ್ಷಕರು eBird ವೇದಿಕೆಗೆ ನೀಡಿದ ದಶಲಕ್ಷಕ್ಕಿಂತ ಹೆಚ್ಚಿನ ಮಾಹಿತಿಯ ಆಧಾರದ ಮೇರೆಗೆ ಈ ವರದಿ.

## ಕೆಲವು ಸಿಪಿ ಸುದ್ದಿಗಳು

- ಇತ್ತೀಚಿನ 25 ವರ್ಷಗಳಲ್ಲಿ 126 ಪ್ರಭೇದಗಳು ಅಚಲ ಅಥವಾ ಏರಿಕೆಯಲ್ಲಿದೆ.
- ನಮ್ಮೆಲ್ಲರ ಅಚ್ಚು ಮೆಚ್ಚಿನ ಪಕ್ಷಿಗಳಾದ ಗುಬ್ಬಿಚ್ಚಿ ಹಾಗೂ ನವಿಲುಗಳು ಉತ್ತಮ ಸ್ಥಿತಿಯಲ್ಲಿವೆ.
- ಜಾಗತಿಕ ವಿನಾಶದ ಅಂಚಿನಲ್ಲಿರುವ ಪಕ್ಷಿಗಳಾದ ಬಿಳಿ ಕೆಂಬರಲು ಮತ್ತು ಹಾವುಕಿಗಳು ಅಚಲವಾಗಿ ಏರುಸಂಖ್ಯೆಯಲ್ಲಿದೆ. ಹಾಗಾಗಿ ಇವುಗಳನ್ನು ಭಾರತ ದೇಶದಲ್ಲಿ ಕನಿಷ್ಠ ಸಂರಕ್ಷಣಾ ಆದ್ಯತೆಗೆ ವರ್ಗೀಕರಿಸಲಾಗಿದೆ.

## ಕಳಕಳಿಗೆ ಕಾರಣಗಳು

- ಬೇಟೆಗಾರ ಪಕ್ಷಿಗಳು, ವಲಸೆಗಾರ ತೀರದ ಪಕ್ಷಿಗಳು ಹಾಗೂ ಪಶ್ಚಿಮ ಘಟ್ಟ ದ ಸ್ಥಳೀಯ ಪಕ್ಷಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ.
- ಸಾಮಾನ್ಯ ಪಕ್ಷಿಗಳಾದ ಸಣ್ಣ ಚಿತ್ರಪಕ್ಷಿ, ದೊಡ್ಡ ಗದ್ದೆಗೊರವ, ಹಾಗೂ ತಿಳಿಗಂದು ನೆಲಗುಬ್ಬಿಗಳು ಭಾರಿ ಸಂಖ್ಯೆಯಲ್ಲಿ ಇಳಿಕೆ ಕಂಡಿವೆ.
- ಅಕಶೇರುಕಾಗಳನ್ನು ಸೇವಿಸುವ ಪಕ್ಷಿಗಳ ಗುಂಪಿನಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.

## ಶಿಫಾರಸುಗಳು

### ನೀತಿ ನಿರೂಪಕರು ಹಾಗೂ ನಿರ್ವಹಣೆ

- ಈ ವರದಿಯಲ್ಲಿನ ಇತ್ತೀಚಿನ ಸಂರಕ್ಷಣಾ ಮಾಪನಗಳನ್ನು ಜಾಗತಿಕ ಮೌಲ್ಯ ಮಾಪನದಲ್ಲಿ ಸೇರಿಸುವ ಅವಶ್ಯಕತೆ.
- ಗರಿಷ್ಠ ಆದ್ಯತೆಯ ಪ್ರಭೇದಗಳು ಹಾಗೂ ಅವುಗಳ ಆವಾಸ ಸ್ಥಾನದ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ.
- ನಾಗರಿಕ ವಿಜ್ಞಾನಿಗಳು ಮತ್ತು ಸಂಶೋಧಕರ ಪರಿವೀಕ್ಷಣೆಗೆ ಬೆಂಬಲ ನೀಡಬೇಕಾಗಿದೆ.

### ಸಂಶೋಧನೆಗಳು

- ಸಂಶೋಧಕರು ಹಾಗೂ ಸಾರ್ವಜನಿಕರ ಸಹಯೋಗಕ್ಕೆ ಭಾರಿ ಪ್ರಚಾರದ ಅಗತ್ಯವಿದೆ.
- ನಿರ್ಲಕ್ಷಿತ ಪ್ರಭೇದಗಳ ಬಗ್ಗೆ ನಮ್ಮ ತಿಳುವಳಿಕೆ ಹೆಚ್ಚಿಸಲು ಗಮನಹರಿಸಬೇಕಾಗಿದೆ.
- ಭಾರಿ ಇಳಿಕೆಯ ಕಾರಣಗಳ ಪರಿಶೀಲನೆ ನಡೆಸಬೇಕಾಗಿದೆ.

### ಸಾರ್ವಜನಿಕರ ಪಾತ್ರ

- ವೀಕ್ಷಿಸಿದ ಪಕ್ಷಿಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ದಾಖಲಿಸಬೇಕಾಗಿದೆ.
- ಹೆಚ್ಚಿನ ಪ್ರಮಾಣದಲ್ಲಿ ಪಕ್ಷಿವೀಕ್ಷಣೆಯಾಗದ ಸ್ಥಳಗಳಲ್ಲಿ ಪಕ್ಷಿವೀಕ್ಷಿಸಿ ಮಾಹಿತಿ ಅಂತರ ಕಡಿಮೆ ಮಾಡಲು ಸಹಾಯ ನೀಡಿ.
- ಪಕ್ಷಿವೀಕ್ಷಣೆ ಹವ್ಯಾಸದ ಪ್ರಚಾರ ಹಾಗೂ ಸ್ಥಳೀಯ ಪಕ್ಷಿವೈವಿದ್ಯತೆಯ ಮೇಲ್ವಿಚಾರಣೆಯ ಅಗತ್ಯ.

Translated by:  
Harshith JV, Prashanth MB, Sahana M

